

Date 24.01.2024

The Manager,
Department of Corporate Services
BSE Limited
Dalal Street, Fort Mumbai - 400 001
BSE Scrip Code: 521244

Subject: Disclosure under Regulation 30 of the SEBI (Listing Obligations and Disclosure Requirements) Regulations, 2015 ("SEBI Listing Regulations") w.r.t publication of newspaper Advertisement

Dear Sir/ Madam,

In terms of Regulation 30 and other applicable regulations of the SEBI Listing Regulations, please find enclosed the copies of the notices to general public by way of advertisements published today i.e 24.01.2024 (Wednesday) in the newspapers namely Business Standard (English Language) Bangaluru edition, Hosadigantha Shimoga (regional language) seeking objections, if any for shifting of the registered office of the Company from the State of Karnataka to the State of Maharashtra under the jurisdiction of Registrar of Companies, Pune and consequent changes in the Clause II of the Memorandum of Association.

The aforesaid newspaper advertisement will also be available on the website of the Company at www.mkpmobility.com.

Thanking You,
Yours faithfully

For MKP MOBILITY LIMITED
(Earlier known as Chitradurga Spintex Limited)

**JITESH
MAHENDRA
PATODIA**

Digitally signed by JITESH
MAHENDRA PATODIA
Date: 2024.01.24 16:52:46
+05'30'

JITESH MAHENDRAKUMAR PATODIA

Director
DIN: 09700718

MKP MOBILITY LIMITED

(Formerly known as Chitradurga Spintex Limited)

Registered Office: P.B. No.9, Bangalore Road, Challakere, District-Chitradurga, Karnataka - 577522

Branch Add: Gat No.624, Behind Vijay Executive Hotel, Wadki, Pune - 412308

Mob: +91 8799913030 Email: info@mkpmobility.com Website: www.mkpmobility.com

CIN- L50100KA1990PLC011467

ಹೊಸಲು ಬೆಳಕಿನ ಪುಟ್ಟಾಲ್ ಪಂಚ

ಹೊಸಲು ಬೆಳಕಿನ ಪುಟ್ಟಾಲ್ ಪಂಚದ ಉದ್ಘಾಟನೆ...

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಜಿ.26ರಿಂದ ಕೌಶಲ್ಯ ತರಬೇತಿ ಶಿಬಿರ

ಹೊಸಲು ಬೆಳಕಿನ ಪುಟ್ಟಾಲ್ ಪಂಚದ ಅಧ್ಯಕ್ಷರು...

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಕಾಯಕದಲ್ಲೂ ಭಗವಂತನನ್ನು ಕಾಣಬಹುದು

ಹೊಸಲು ಬೆಳಕಿನ ಪುಟ್ಟಾಲ್ ಪಂಚದ ಅಧ್ಯಕ್ಷರು...

ಹೊಸಲು ಬೆಳಕಿನ ಪುಟ್ಟಾಲ್ ಪಂಚದ ಅಧ್ಯಕ್ಷರು...

ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ... ಕರ್ನಾಟಕ ಸರ್ಕಾರ...

ಹೊಸ ದಿಗಂತ... ರಾಮಲಲಾ ಪ್ರಾಣಪ್ರತಿಷ್ಠೆ ಸಂಸ್ಥೆ... ಜೈ ಶ್ರೀರಾಮ್...

ಕರ್ನಾಟಕ ರಾಜ್ಯ ಕೌಶಲ್ಯ ತರಬೇತಿ ಸಂಸ್ಥೆ...

ಮುದ್ದು-ಧಾರವಾಡ... ಕರ್ನಾಟಕ ಸರ್ಕಾರ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

Table with 4 columns: S.No, Indent No., Bid Amount, Bid Value.

ಕರ್ನಾಟಕ ರಾಜ್ಯ ಕೌಶಲ್ಯ ತರಬೇತಿ ಸಂಸ್ಥೆ...

ಕರ್ನಾಟಕ ಸರ್ಕಾರ (ಲೋಕೋಪಯೋಗಿ ಇಲಾಖೆ)...

ಕರ್ನಾಟಕ ರಾಜ್ಯ ಸರ್ಕಾರದ ಸಂಸ್ಥೆ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಕರ್ನಾಟಕ ರಾಜ್ಯ ಕೌಶಲ್ಯ ತರಬೇತಿ ಸಂಸ್ಥೆ...

ಕರ್ನಾಟಕ ಸರ್ಕಾರದ ಸಂಸ್ಥೆ...

ಕರ್ನಾಟಕ ಸರ್ಕಾರದ ಸಂಸ್ಥೆ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಕರ್ನಾಟಕ ರಾಜ್ಯ ಕೌಶಲ್ಯ ತರಬೇತಿ ಸಂಸ್ಥೆ...

ಕರ್ನಾಟಕ ಸರ್ಕಾರದ ಸಂಸ್ಥೆ...

ಕರ್ನಾಟಕ ಸರ್ಕಾರದ ಸಂಸ್ಥೆ...

ಕರ್ನಾಟಕ ಸರ್ಕಾರದ ಸಂಸ್ಥೆ...

ಕರ್ನಾಟಕ ಸರ್ಕಾರದ ಸಂಸ್ಥೆ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ...

UTTARAKHAND ELECTRICITY REGULATORY COMMISSION
Vidyut Niyamak Bhawan, Near ISBT, PO- Majra, Dehradun-248171
PH. 0135-2641115 Website www.uerc.gov.in E-mail- secy.uerc@gov.in

**CONSULTANT REQUIRED
TIME EXTENSION NOTICE**

Uttarakhand Electricity Regulatory Commission (UERC) has issued ToR to appoint Consultant for assisting in "Scrutiny of Capital Cost and Determination of Annual Fixed Charges (AFC)/Tariff of Vyas HEP (2x60 MW) of UJVNL Ltd. for the Fourth Control Period from FY 2022-23 to FY 2024-25 under UERC (Terms and Conditions for Determination of Multi Year Tariff) Regulations, 2021" and invited bids by 22.01.2023 upto 15:00 hrs. However, due to insufficient participation of bidders, the Commission has now decided to extend the time for submission of aforesaid bid.

A set of bid-documents and terms and conditions of the bid may be obtained in person by any interested eligible consultancy firms from Commission's office from 23.01.2024 from 10:00 hrs to 17:00 hrs on all working day till 05.02.2024 or may also be downloaded from the Commission's website: www.uerc.gov.in.

Interested parties may submit their Technical and Financial proposals by 06.02.2024 upto 15:00 hrs and Technical bid shall be opened on 06.02.2024 at 16:00 hrs. The bidders who have already submitted their bid need not to apply again. The Commission reserves the right to accept or reject any or all the tenders/quotations without assigning any reasons.

Advt No. 18/2023-24 Secretary

homefirst
Home First Finance Company India Limited,
CIN: L65990MH2010PLC240703, Website: homefirstindia.com
Phone No.: 180030008425, Email ID: loanfirst@homefirstindia.com

NOTICE OF SALE THROUGH PRIVATE TREATY
Sale of Secured assets under Securitisation and Reconstruction of Financial Assets and Enforcement of Security Interest Act, 2002 – (Notice Under Rule 8 (6))

The undersigned as Authorized Officer of Home First Finance Company India Limited (Home First) has taken over possession of the schedules property, in terms of section 13(4) of the subject act in connection with outstanding dues payable by you to us. Please refer our Notice dated mentioned below, wherein we informed that we have published Auction Notice in the newspaper mentioned by fixing the Reserve Price as mentioned. The Auction was scheduled on the date as mentioned. The Auction could not be successful due to lack of any bidder. Public at large is informed that the secured property(ies) as mentioned in the Schedule are available for sale through Private Treaty, as per the terms agreeable to the Company for realisation of Company's dues on "AS IS WHERE IS BASIS" and "AS IS WHAT IS BASIS". Hence, in terms of the provisions of the subject Act and Rules made thereunder, we issue this notice to you to enable you to discharge the amount due to the Company within 15 days from the date of this notice and take back the assets mentioned in the schedule, failing which the assets will be sold to discharge the liabilities. This is without prejudice to any other rights available to the Company under the subject Act or any other law in force. The interested parties may contact the Authorized Officer for further details/clarifications and for submitting their offers. Sale shall be in accordance with the provisions of SARFAESI Act/Rules.

Sl. No.	Name of the Account/ Guarantors	Details of property/ owner of the property	Outstanding amount as on Demand Notice (in INR)	Date of Sale Notice	Newspaper	Date of e-Auction	Reserve Price (in INR)	No. of Authorised Officer
1	Lakshamma, Dalaraj K, Mahendra D, Archan M	House No- 22 thindlu grama Yelahanka hobli bangalore north, Site No.221, Khatha No.242/221/221, Old Khatha No. 221/221, Thindlu Village, Yelahanka Hobli, Bangalore North Taluk, Bangalore, Karnataka, Pincode-560097	10,58,976	22-12-2023	Business standard & Udayakala (English + Kannada)	22-01-2024	30,70,590	8105176212

STATUTORY 15 DAYS SALE NOTICE UNDER THE SARFAESI ACT, 2002
The borrower/ guarantors are hereby notified to pay the sum as mentioned in the demand notice along with upto date interest and ancillary expenses before 15 days from the date of this notice, failing which the property will be auctioned/ sold and balance dues, if any, will be recovered with interest and cost.

Date: 24/01/2024 Place:- Bangalore Signed by Authorized Officer, Home First Finance Company India Limited

Authum Investment & Infrastructure Limited
CIN No.: L51109MH1982PLC319008 Website: www.authum.com, Email: info@authum.com, Ph: 022-67427117
Registered Office : 707, Raheja Centre, Free Press Journal Marg, Nariman Point, Mumbai - 400 021.

EXTRACT OF STATEMENT OF UNAUDITED STANDALONE AND CONSOLIDATED FINANCIAL RESULTS FOR THE QUARTER AND PERIOD ENDED DECEMBER 31, 2023
(Rs. in Crores)

S. No.	Particulars	Standalone						Consolidated					
		Quarter Ended		Nine Months Ended		Year Ended	Quarter Ended		Nine Months Ended		Year Ended		
		31.12.2023 (Unaudited)	30.09.2023 (Unaudited)	31.12.2022 (Unaudited)	31.12.2022 (Unaudited)	31.03.2023 (Audited)	31.12.2023 (Unaudited)	30.09.2023 (Unaudited)	31.12.2022 (Unaudited)	31.12.2022 (Unaudited)	31.03.2023 (Audited)		
1.	Total Income from Operations (Net)	365.17	974.41	93.40	1,402.03	494.58	377.36	693.62	2,152.59	161.34	3,043.99	616.03	627.91
2.	Net Profit / (Loss) for the period (before Tax, Exceptional and/or Extraordinary items)	348.28	926.02	76.17	1,313.69	441.52	287.18	655.08	2,044.80	(51.88)	2,830.08	45.20	65.43
3.	Net Profit / (Loss) for the period before tax (after Exceptional and/or Extraordinary items)	348.28	926.02	76.17	1,313.69	441.52	287.18	655.08	2,044.80	2,086.64	2,887.67	2,433.72	4,351.37
4.	Net Profit / (Loss) for the period after tax (after Exceptional and/or Extraordinary items)	294.98	787.72	63.29	1,115.29	374.48	240.20	601.36	1,939.81	2,073.53	2,747.71	2,366.32	4,304.02
5.	Total Comprehensive Income for the period (Comprising Profit/(Loss) for the period (after tax) and Other Comprehensive Income)	753.86	1,083.78	(85.20)	2,489.61	357.61	(130.29)	1,337.98	2,165.35	1,925.13	4,369.84	2,349.56	4,563.01
6.	Equity Share Capital (face value of the share : Rs. 1/- each)	16.98	16.98	16.98	16.98	16.98	16.98	16.98	16.98	16.98	16.98	16.98	16.98
7.	Earnings Per Share (Face Value of Rs.1/- Per Share) (for continuing and discontinued operations)	17.37	46.38	3.73	65.67	22.05	14.14	35.41	114.21	122.08	161.78	139.32	253.41
	1. Basic :	17.37	46.38	3.73	65.67	22.05	14.14	35.41	114.21	122.08	161.78	139.32	253.41
	2. Diluted :	17.37	46.38	3.73	65.67	22.05	14.14	35.41	114.21	122.08	161.78	139.32	253.41

Note:
1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the website of the Stock exchange (www.bseindia.com) & on Company's website (www.authum.com)

By Order of Board
For Authum Investment & Infrastructure Limited
Sd/-
Amit Dangl
Whole Time Director
DIN: 06527044

Date: 22nd January, 2024
Place: Mumbai

ADITYA BIRLA CAPITAL
ADITYA BIRLA HOUSING FINANCE LIMITED
Registered Office- Indian Rayon Compound, Veraval, Gujarat – 362266
Branch Office- G-Corp Tech Park, 8th floor, Kasar Vadavali, Ghodbunder Road, Thane, MH-400601

DEMAND NOTICE
(under Rule 3 (1) of Security Interest (Enforcement) Rules, 2002)
SUBSTITUTED SERVICE OF NOTICE U/s 13 (2) OF SECURITISATION AND RECONSTRUCTION OF FINANCIAL ASSETS AND ENFORCEMENT OF SECURITY INTEREST ACT, 2002.

Notice is hereby given to the borrowers as mentioned below that since they have defaulted in repayment of the Credit facility availed by them from Aditya Birla Housing Finance Limited (ABHFL), their loan accounts have been classified as Non-Performing Assets in the books of the Company as per RBI guidelines thereto. Thereafter, ABHFL has issued demand notices under section 13(2) of the Securitization and Reconstruction of Financial Assets and Enforcement of Security Interest Act, 2002 (SARFAESI Act) on the last known addresses of the said borrowers thereby calling upon and demanding from them to repay the entire outstanding amount together with further interest at the contractual rate on the aforesaid amount and incidental expenses, cost, charges etc. as stated in the said demand notices. However, the demand notice is also being served by way of publication, as per Rule 3 of the Security Interest (Enforcement) Rules, 2002 (SARFAESI Rules):

Sl. No.	Name and Address Borrower/ Co-Borrower and Guarantor / Co-Guarantor & Loan A/C No.	NPA Date	Date of Demand Notice	Amount due as per Demand Notice / as on Date
1.	R M DEVAMANKANTAN No Mig 2342, House At Kenchalagud Mysore, Karnataka- 570008	08.01.2024	16.01.2024	Rs. 21,20,349/- (Rupees Twenty One Lakh Twenty Thousand Three Hundred Forty Nine Only) by way of outstanding principal, arrears (including accrued late charges) and interest till 12.01.2024.
2.	B STELLA No Mig 2342, House At Kenchalagud Mysore, Karnataka- 570008		10.08.2021	
3.	R M DEVAMANKANTAN No. 662, N Mig B, 1st Floor, 5th Phase, Opp Cotton World Yelahanka New Town Bangalore, Bangalore Urban District, Karnataka- 560064		10.08.2021	
4.	B STELLA No. 662, N Mig B, 1st Floor, 5th Phase, Opp Cotton World Yelahanka New Town Bangalore, Bangalore Urban District, Karnataka- 560064		10.08.2021	
5.	R M DEVAMANKANTAN C/O First Division Assistant Directorate Municipal Administration, 9th Floor, Vishveshwariah Tower, Bangalore, Karnataka-560001		10.08.2021	
6.	B STELLA #217, Standly Shree Road, Opp Axis Bank Atm, Austin Town, Bangalore South, Vveknagar, Bangalore, Karnataka-560047		10.08.2021	

Loan Account No. LNMYSOHL-12200078071, LNMYSOHL-12200078072

DESCRIPTION OF IMMOVABLE PROPERTY/PROPERTIES MORTGAGED: All That Piece And Parcel Of Residential House Bearing No: 2342, Category: Mig Developed By The Karnataka Housing Board Under 53 Housing Scheme Situated At 'Composite Housing Scheme' Comprising Of Lands Acquired/Purchased By The Karnataka Housing Board In Various Survey Number Of Kenchalagud Village Of Jayapura Hobli, Mysuru Taluk And Mysuru District, Measuring East To West: 15 Meters And North To South: 9 Meters In All Measuring 135 Sq Meters, Having A Plinth Area Of 69. 95 Sq Mtrs. Mysore, Karnataka- 570008. And, Bounded By: East: Road, West: Site No. 2344 & 2345 Big-1, North: Site No. 2343 Mig. South: House No. 2341 Mig.

We hereby call upon the borrower stated herein to pay us within 60 days from the date of this notice, the outstanding amount (s) together with further interest thereon plus cost, charges, expenses, etc. thereto failing which we shall be at liberty to enforce the security interest including but not limited to taking possession of and selling the secured asset entirely at your risk as to the cost and consequences.

Please note that as per section 13(13) of the SARFAESI Act, all of you are prohibited from transferring by way of sale, lease or otherwise, the aforesaid secured assets without prior written consent of the Company. Any contravention of the said section by you shall invoke the penal provisions as laid down under section 29 of the SARFAESI Act and / or any other legal provision in this regard.

Please note that as per sub-section (8) of section 13 of the Act, if the dues of ABHFL together with all costs, charges and expenses incurred by ABHFL are tendered to ABHFL at any time before the date fixed for sale or transfer, the secured asset shall not be sold or transferred by ABHFL, and no further step shall be taken by ABHFL or transfer or sale of that secured asset.

Date: 24.01.2024 Sd/- Authorised Officer (Aditya Birla Housing Finance Limited)

CYIENT DLM LIMITED
(CIN No.: L31909TG1993PLC141346)
Regd. Office: Plot No.5G, Survey No.99/1, Mamidipalli Village, GMR Aerospace & Industrial Park Limited, Rajiv Gandhi International Airport, Shamshabad, Hyderabad – 500 108

[Regulation 47(1)(b) of the SEBI LODR Regulations, 2015 (LODR Regulations)] (₹ in Millions)

Sl. No.	Particulars	Quarter Ended			Nine Months Period Ended		Year Ended
		31-Dec-23 Unaudited	30-Sep-23 Unaudited	31-Dec-22 Unaudited	31-Dec-23 Unaudited	31-Dec-22 Unaudited	31-Mar-23 Audited
1.	Total Income from Operations	3,210.42	2,918.38	2,144.00	8,300.28	5,546.70	8,320.33
2.	Net Profit / (Loss) for the period (before Tax, Exceptional and/or extraordinary items#)	246.94	197.62	72.68	514.43	259.38	431.60
3.	Net Profit / (Loss) for the period before tax (after Exceptional and/or Extra ordinary items#)	246.94	197.62	72.68	514.43	259.38	431.60
4.	Net Profit / (Loss) for the period after tax (after Exceptional and/or Extra ordinary items#)	184.40	146.53	57.18	384.52	191.40	317.27
5.	Total Comprehensive Income for the period (Comprising Profit/ (Loss) for the period (after tax) and Other Comprehensive Income (after tax))	181.73	144.81	57.18	378.86	190.66	318.98
6.	Paid up Equity Share Capital						528.66
7.	Reserves (excluding Revaluation Reserve)						1,450.06
8.	Earnings Per Share (of Rs. 10/- each) (for continuing and discontinued operations)* –						
	1. Basic:	2.33	1.88	1.08	5.45	5.27	7.75
	2. Diluted:	2.32	1.88	1.08	5.44	5.27	7.75

* EPS for the quarterly/ Nine month periods are not annualized.

Notes:
1. The above statement of unaudited financial results of Cyient DLM Limited ("the Company"), which have been prepared in accordance with the Indian Accounting Standards ("Ind AS") prescribed under Section 133 of the Companies Act, 2013 ("the Act") read with relevant rules issued thereunder, other accounting principles generally accepted in India and guidelines issued by the Securities and Exchange Board of India ("SEBI") were reviewed and recommended by the Audit Committee and approved by the Board of Directors at their meetings held on January 23, 2024. The Statutory Auditors have carried out a limited review on the unaudited financial results and issued an unmodified report thereon.

2. The Unaudited financial results for the corresponding quarter and nine months period ended December 31, 2022, have not been subject to an audit or review by our statutory auditors and are approved by the Board of Directors. However, the management has exercised necessary due diligence to ensure that the results for these periods provide a true and fair view of the company's affairs.

3. The Company has completed an Initial Public Offer ("IPO") by way of fresh issue of 22,373,584 equity shares of face value of ₹ 10 each of the Company at an issue price of ₹ 265 per equity share aggregating to ₹ 5,920 million. The equity shares of the Company were listed on National Stock Exchange of India Limited (NSE) and BSE Limited (BSE) on July 10, 2023. On June 6, 2023, the Company has undertaken a pre-IPO placement by way of private placement of 4,075,471 equity shares aggregating to ₹ 1,080 million at an issue price of ₹ 265 per equity share.

4. The Utilization of the net IPO proceeds (net of share issue expenses) is summarized below:

Particulars	Objects of the issue as per prospectus	Utilisation upto December 31, 2023	Unutilised amount as at December 31, 2023
Funding incremental working capital requirements of the Company	2,910.90	798.80	2,112.10
Funding capital expenditure of the Company	435.72	-	435.72
Repayment/prepayment, in part or full, of certain borrowings of the Company	1,609.11	1,608.54	0.57
Achieving inorganic growth through acquisitions	700.00	-	700.00
General corporate purposes	933.90	-	933.90
Total	6,589.63	2,407.34	4,182.29

5. The Company is engaged in the business of manufacturing and providing "Electronic Manufacturing Services" which it has determined to be the only reportable segment in terms of Ind AS 108 "Operating Segments".

6. Other income includes:

Particulars	Quarter Ended			Nine Months Period Ended		Year Ended
	31-Dec-23 Unaudited	30-Sep-23 Unaudited	31-Dec-22 Unaudited	31-Dec-23 Unaudited	31-Dec-22 Unaudited	31-Mar-23 Audited
i. Net foreign exchange gain/(loss)	(8.72)	(6.79)	(14.30)	(18.54)	51.74	27.62

7. During the current quarter, the Company has granted performance-based stock incentives in the form of Stock Options (SO's), which could eventually result in the issue of 7,33,800 shares against such options, subject to the fulfillment of the vesting conditions.

Sd/-
Managing Director
Cyient DLM Limited

Place : Hyderabad
Date : 23.01.2024

PSPCL Punjab State Power Corporation Limited
PUNJAB STATE POWER CORPORATION LIMITED
(Regd. Office PSEB Head Office, The Mall Patiala 147001)
Corporate Identification Number (CIN): U40109PB2010SGC033813
Website: www.pspcl.in (Contact number 9646147777)

TENDER ENQUIRY No. TSQ-1146/TD-1
Dy. CE/TL(Design), B-1 Shakti Vihar, PSPCL, Patiala invites E-tender of 66kV line / S/S Bus bar h/w fittings for ACSR Panther & Zebra, Earthing fittings (7/2:24mm) and Tower Accessories as per relevant IS and PSPCL specification TSQ-1146/PSPCL/TD-1. For detailed NIT and Tender Specification please refer to https://eproc.punjab.gov.in from 24.01.2024 from 11.00 AM onwards.

Note:- Corrigendum and addendum, if any will be published online at https://eproc.punjab.gov.in

76155/12/2630/2023/31697 C 59/24

Form no INC-26
[Pursuant to Rule 30 of the Companies (Incorporation) Rules, 2014]
BEFORE THE CENTRAL GOVERNMENT REGIONAL DIRECTOR,
SOUTH EAST REGION, MINISTRY OF CORPORATE AFFAIRS
In the matter of sub-section (4) of section 13 of Companies Act, 2013 and clause (a) of sub-rule (5) of rule 30 of the Companies (Incorporation) Rules, 2014

IN THE MATTER OF MKP MOBILITY LIMITED (EARLIER KNOWN AS CHITRADURGA SPINTEX LIMITED) HAVING ITS REGISTERED OFFICE AT P B NO.9, BANGALORE ROAD CHALLEKERE, CHITRADURGA, CHALLEKERE, KARNATAKA, INDIA, 577522.

.....PETITIONER

Notice is hereby given to the General Public that the Company proposes to make application to the Central Government Regional Director, South East Region, Ministry Of Corporate Affairs, Hyderabad under section 12 and 13 and other applicable provisions if any of the Companies Act, 2013 and rules made thereunder seeking confirmation of alteration of the Memorandum of Association of the Company in terms of the special resolution passed by way of postal ballot on November, 08th 2022 to enable the Company to change its Registered Office from "State of Karnataka" to "State of Maharashtra" under the jurisdiction of Registrar of Companies, Pune.

Any person whose interest is likely to be affected by the proposed change of the registered office of the company may deliver either on the MCA-21 portal (www.mca.gov.in) by filing investor complaint form or cause to be delivered or send by registered post of his/her objections supported by an affidavit stating the nature of his/her interest and grounds of opposition to the Regional Director at the address 3rd Floor, Corporate Bhavan, Bandlaguda, Nagole, Tattianaram Village, Hayat Nagar Mandal, Ranga Reddy District, Hyderabad-500068, Telangana within 14 (fourteen) days from the date of publication of this notice with a copy to the applicant company at its registered office at the address mentioned below:

Registered office: P B No.9, Bangalore Road Challekere, Chitradurga, Challekere, Karnataka, India, 577522
For MKP MOBILITY LIMITED
(Earlier known as CHITRADURGA SPINTEX LIMITED)
JITESH MAHENDRAKUMAR PATODIA (Director)
Date 24.01.2024 Place: Pune

BEFORE THE NATIONAL COMPANY LAW TRIBUNAL BENCH AT BENGALURU
COMPANY PETITION NO. 152/BB/2023
IN THE MATTER OF THE COMPANIES ACT, 2013
AND
IN THE MATTER OF SECTION 66 READ WITH SECTION 52 OF THE COMPANIES ACT, 2013 AND OTHER APPLICABLE PROVISIONS OF THE COMPANIES ACT, 2013
AND
IN THE MATTER OF ADAMAS BUILDERS PRIVATE LIMITED
ADAMAS BUILDERS PRIVATE LIMITED
(CIN: U45205KA2011PTCO59245)
Having its Registered Office at Tower A, Gr Flr, Global Tech Park, Marathahalli Outer Ring Road, Devarabeesanahalli Village, Varthur Hobli, Bangalore, Karnataka – 560103, India ... Petitioner Company

FORM NO. RSC – 4
[PURSUANT TO RULE 3(3)]
PUBLICATION OF NOTICE

Notice may be taken that CP No. 152/BB/2023 ("Company Petition") was presented before the National Company Law Tribunal at Bengaluru ("Hon'ble Tribunal") on the 10th day of January, 2024 to obtain sanction of the Hon'ble Tribunal for confirming the reduction of the issued, subscribed and paid-up share capital from Rs. 2,49,250 divided into 24,925 Equity Shares of Rs. 10/- each fully paid up to Rs. 2,13,820 divided into 21,382 Equity Shares of Rs. 10/- each, by cancelling/extinguishing 3,543 Equity shares of Rs.10 each amounting to Rs.35,430.

The notices to individual creditors have been issued. The list of creditors prepared on October 30, 2023 by the Company is available at the registered office of the Company for inspection on all working days during 11 A.M. to 4 P.M. between Monday and Friday.

If any creditor of the company has any objection to the Company Petition or the details in the list of creditors, the same may be sent along with (supporting documents) and detail about his name and address and the name and address of his authorized representative, if any to the undersigned at the registered office of the company at Tower A, Gr Floor, Global Tech Park, Marathahalli Outer Ring Road, Devarabeesanahalli Village, Varthur Hobli, Bangalore, Karnataka – 560103, India within three months from the date of this notice.

If no objection is received within the time stated above, entries in the list of creditors will, in all the proceedings under the above Company Petition to reduce the share capital of the company, be treated as correct.

It may also be noted that a hearing has been fixed for Monday, 15th day of April, 2024 on which the Hon'ble Tribunal shall hear the Company Petition. In case any creditor intends to attend the hearing, he should make a request along with his objections, if any.

For Adamas Builders Private Limited
Sd/-
Mr. Mohan Muthanna Kudupoje
Authorized Signatory

Dated this 24th Day of January, 2024 at Bengaluru

ADITYA BIRLA CENTURY ENKA LIMITED
CIN: L24304PN1965PLC139075
Regd. Office: Plot No.72 & 72A, MIDC, Bhosari, Pune – 411026.
Tel. No.: 020-66127304 • Fax No.: 020-27120113
Website: www.centuryenka.com • Email: cel.investor@adityabirla.com

Statement of Unaudited Financial Results for Three Months and Nine Months Ended 31st Dec, 2023
₹ in Lacs

Sr. No.	Particulars	Quarter Ended			Nine months ended			Year Ended		
		31-Dec-23		31-Dec-22	31-Dec-23		31-Mar-23	31-Dec-23		31-Dec-22
		Unaudited	Unaudited	Unaudited	Unaudited	Unaudited	Unaudited	Unaudited	Unaudited	Audited
1	Total Income from Operations	45,636	47,213	130,176	209,109	45,636	47,213	130,176	209,109	
2	Net Profit before Tax and before Exceptional Items	985	1,411	3,411	11,780	710	1,411	3,096	11,768	
3	Net Profit before Tax and after Exceptional Items	985	1,411	3,411	11,780	710	1,411	3,096	11,768	
4	Net Profit after Tax and after Exceptional Items	742	997	2,563	9,044	467	997	2,248	9,032	
5	Total Comprehensive Income for the period (Comprising Profit for the period (after Tax) and Other Comprehensive Income (after Tax))	2,457	1,728	4,813	9,300	2,182	1,728	4,498	9,288	
6	Paid-up Equity Share Capital (Face value of ₹10 each)	2,185	2,185	2,185	2,185	2,185	2,185	2,185	2,185	
7	Basic & Diluted Earnings Per Share (of ₹10 each) (Not Annualised)	3.40	4.56	11.73	41.39	2.14	4.56	10.29	41.34	

Notes:
1) The above results have been reviewed and recommended for approval by the Audit Committee to the Board of Directors and have been approved by the Board of Directors at its meeting held on 23rd January, 2024.

2) The above is an extract of the detailed format of Quarterly Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Results are available on the Stock Exchange website (www.nseindia.com and www.bseindia.com) and on Company's website (www.centuryenka.com).

3) Share in Loss of Associate includes impairment provision made by Associate amounting to ₹ 976 Lacs (our share ₹ 254 Lacs) towards relocation of plant pursuant to notice received from the Ministry of Defence.

For and on behalf of Board of Directors
Suresh Sodani
(Managing Director)
DIN: 08789604

Place : Mumbai
Date : 23/01/2024